

ಅಂಜಬೇಡ ಬೇಡವೆಲೆ ಜೀವ

- 1. Ref.:** Shri Purandara Dasara Sahitya Part – 5, Loka Neeti, edited by Shri Betageri Krishna Sharma and Shri Bengeri Huchha Rayaru, page No. 19.
- 2. Ref.:** Samagra Dasa Sahitya, Samputa 3.2 published by Kannada & Culture Dept, Govt of Karnataka, Bengaluru, page No. 92.
- 3. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 10.
- 4. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 219.
- 5. Note:** Lyrics given without highlights are as per Ref. 1. The wordings in Ref. 2 are same as in Ref. 1. Lyrics mentioned in green highlights are as per Ref. 3. The wordings in Ref. 4 are same as in Ref. 3.
- 6. Note:** Ankita is different in both these books. We have considered Ref.1 as standard and taken that Ankita for listing.
- 7. Note:** Singer has followed lyrics as in Ref. 1.

ರಾಗ: ಕಾಂಬೋಧಿ

ತಾಳ: ಅಟ

ಅಂಜಬೇಡ ಬೇಡವೆಲೆ ಜೀವ - ಭವ -

ಭಂಜನ ಹರಿ ಶರಣರ ಕಾವ || ಪ ||

ಬಂದಷ್ಟರಿಂದಲಿ ಬಾಳಿಕೊ - ಬಲು

ಸಂದೇಹ ಬಂದಲ್ಲಿ ಕೇಳಿಕೊ

ನಿಂದಾಸ್ತುತಿಗಳನು ತಾಳಿಕೊ - ಗೋ -

ವಿಂದ ನಿನ್ನವನೆಂದು ಹೇಳಿಕೊ || 1 ||

ಮಾಧವನಿಗೆ ತನುಮನ ಮೆಚ್ಚು - ಕಾಮ -

ಕ್ರೋಧಾದಿಗಳ ಕಲಿಮಲ ಕೊಚ್ಚು

ಮೋದತೀರ್ಥ ವಚನವೆ ಹೆಚ್ಚು ಮಾಯಾ -

ವಾದಿ ಮತಕೆ ಬೆಂಕಿಯ ಹಚ್ಚು || 2 ||

ಪರವನಿತೆಯರಾಶೆಯ ಬಿಡು -

ನೀ ಹರಿಸವೋತ್ತಮನೆಂದು ಕೊಂಡಾಡು

ಪರಮಾತ್ಮನ ಧ್ಯಾನವ ಮಾಡು - ನಮ್ಮ -

ಸಿರಿ ಪುರಂದರ ವಿಠಲನ ನೀ ನೋಡು || 3 ||

Note: Lyrics given below in green highlights are as per Ref. 3.

ರಾಗ: ರೇಗುಪ್ಪಿ ತಾಳ: ಝಂಪೆ

ಅಂಜಬೇಡ ಬೇಡಲೊ ಜೀವ ಭವ

ಭಂಜನ ಹರಿ ಶರಣರ ಕಾವ || ಪ ||

ಬಂದ ಕಷ್ಟಗಳೆಲ್ಲ ತಾಳಿಕೋ, ಬಲು

ಸಂದೇಹ ಬಂದಲ್ಲಿ ಕೇಳಿಕೋ

ನಿಂದಾಸ್ತುತಿಗಳ ತಾಳಿಕೋ, ಗೋ-

ವಿಂದ ನಮ್ಮವನೆಂದು ಹೇಳಿಕೋ || 1 ||

ಮಾಧವನಿಗೆ ತನು ಮನ ಮೆಚ್ಚು

ಕ್ರೋಧ ರೂಪದ ಮಾಯಿಗಳ ಕಚ್ಚು

ಮೋದತೀರ್ಥರ ಪಾದವೆ ಹೆಚ್ಚು, ಮಾಯಾ-

ವಾದಿ ಮತಕೆ ಬೆಂಕಿಯ ಹಚ್ಚು || 2 ||

ಪರ ನಾರಿಯರ ಆಸೆಯ ಬಿಡು, ನೀನು

ಪರಮಾತ್ಮನ ಧ್ಯಾನವ ಮಾಡು

ಹರಿ ಸವೋತ್ತಮನೆಂದು ಕೊಂಡಾಡು, ವರದ-

ಪುರಂದರ ವಿಠಲನ ಮೂರ್ತಿಯ ನೋಡು || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಭಕ್ತನ ರೀತಿ-ನೀತಿಗಳು ಹೇಗಿರಬೇಕೆಂದನ್ನು ದಾಸರು ಈ ಹಾಡಿನಲ್ಲಿ ವಿವರಿಸಿದ್ದಾರೆ.

ಲೌಕಿಕ ಜೀವನದಲ್ಲಿ ಅಡಿಗಡಿಗೆ ಕಾಡುವ ಸಮಸ್ಯೆಗಳಿಗೆ ಹೆದರದೆ ಧೈರ್ಯವಾಗಿ ಎದುರಿಸಬೇಕೆಂಬ ಜಾಗೃತಿಯನ್ನು ಮೂಡಿಸುವ ಪದ ಇದು. 'ಗೋವಿಂದ ನಮ್ನು' ನಮ್ನು ಎಂಥ ವಿಪತ್ತಿನಿಂದಲೂ ಪಾರುಮಾಡಬಲ್ಲ ಎಂದು ಭಾವಿಸುವ ಜೀವ ಯಾರಿಗೂ ಹೆದರಬೇಕಾದದ್ದಿಲ್ಲ.

ಭವಭಂಜನ - ಸಾಂಸಾರಿಕ ಕ್ಲೇಶಗಳನ್ನು ನಾಶಮಾಡುವ.

ಕಲಿಮಲ = ಕಲಿಕಾಲದ ದುಷ್ಟ ವಾಸನೆಗಳು

ಮೋದತೀರ್ಥ - ಆನಂದತೀರ್ಥರು, ಮಧ್ವಾಚಾರ್ಯರು.

Classification: Keerthane

Ankita: siri purandara vittala

Location: NA

Category: Loka Neeti, Jeevanoddhara

Sub-Category: bhaya, jiva, bhava, Krishna, sharana, anumana, nindastuti, sattu, deha, mana, Madhava, madhva, agni, hennu, hengasu, hari sarvottama, paramatma, Dhyana, govinda,

Pravachana: NA

Explanation: NA